



# ಪೇಚು ತಂದ ನಾಯಿ; ಕೆಣಕಿದ ಮಂಗ..!

**ಭಾರ**ತವೆಂದರೆ ಬಹುತೇಕ ವಿದೇಶಿಗರಿಗೆ ಅಚ್ಚರಿಯ ಮೂಟೆ ಇದ್ದಂತೆ. ಇಲ್ಲಿನ ಸಣ್ಣ ಸಣ್ಣ ವಸ್ತುಗಳೂ ಅವರನ್ನು ಬೆರಗುಗೊಳಿಸುತ್ತವೆ. ಹಾದಿಯಲ್ಲಿ ಹೋಗುವ ನಾಯಿ, ಹಸು, ಮನುಷ್ಯರನ್ನೇ ಹೆದುರಿಸುವ ಮಂಗಗಳು... ಇವೆಲ್ಲ ನಮಗೆ ಸಾಮಾನ್ಯ ಎನಿಸಿದರೂ ವಿದೇಶಿಗರಿಗೆ ಆಶ್ಚರ್ಯದ ವಿಷಯಗಳು. ಇರಾನ್‌ನಿಂದ ಬಂದಿರುವ ಸಮಿ ತಹಮತನ್ ಅವರಿಗೂ ಇಂತದ್ದೇ ಅಚ್ಚರಿ ಎದುರಾಗಿತ್ತು.

ಭಾರತಕ್ಕೆ ಬಂದ ಹೊಸತು. ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ನಾಯಿಯೊಂದು ಅವರನ್ನೇ ದಿಟ್ಟಿಸಿ ನೋಡುತ್ತಿತ್ತು. ಅದನ್ನು ಗಮನಿಸಿದ ಸಮಿ ಮುಂದೆ ಸಾಗಿದರು. ಒಮ್ಮೆಲೇ ನಾಯಿ ಅವರನ್ನು ಹಿಂಬಾಲಿಸಿ ಅಟ್ಟಿಸಿಕೊಂಡು ಬಂದಿತು. ಆಗ ಪೇಚಿಗೆ ಸಿಲುಕಿದ ಸಮಿ ಏನು ಮಾಡಬೇಕೆಂದು ತೋರದೆ ನಿಂತುಬಿಟ್ಟರು. ದಾರಿಹೋಕರು ನಾಯಿಯನ್ನು ಓಡಿಸಿದರು. ದೀರ್ಘ ನಿಟ್ಟುಸಿರು ಬಿಟ್ಟು ಮುಂದೆ ಸಾಗಿದರು. ತನ್ನ ಸ್ನೇಹಿತರ ಬಳಿ ನಾಯಿ ಘಟನೆಯನ್ನು ಹೇಳಿಕೊಂಡಾಗ 'ಕೆಲ ಬೇದಿ ನಾಯಿಗಳು ಕಚ್ಚುತ್ತವೆ ಹುಷಾರಾಗಿರಿ' ಎಂದು ಸಲಹೆ ಇತ್ತರಂತೆ. ಇಂದಿಗೂ ನಾಯಿ ಕಂಡರೆ ಹೆದರಿಕೆಯಾಗುತ್ತದೆ ಎನ್ನುತ್ತಾರೆ ಸಮಿ.

ಅದೇ ರೀತಿ ಮಂಗವೂ ಅವರನ್ನು ಕೆಣಕಿದೆ. ಮೈಸೂರಿನ ಕುಕ್ಕರಹಳ್ಳಿ ಕೆರೆಯ ದಂಡೆ ಮೇಲೆ ಕೈಯಲ್ಲಿ ಹಣ್ಣು, ತಿನಿಸುಗಳನ್ನು ಇಟ್ಟುಕೊಂಡು ಸಾಗುತ್ತಿದ್ದರು. ಆಗ ಧುತ್ತನೆ ಬಂದ ಮಂಗವೊಂದು ಅವರ ಕೈಯಲ್ಲಿದ್ದ ತಿನಿಸು ಕಸಿದು ಪರಾರಿಯಾಯಿತು. ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮಂಗ ತನ್ನ ಚಾಕಚಕ್ಯತೆ ತೋರಿಸಿತ್ತು. ಕೈಯಲ್ಲಿದ್ದ ತಿನಿಸನ್ನು ಮಂಗ ಕಸಿಯಬಹುದೆಂಬ ಕಲ್ಪನೆಯೂ ಇಲ್ಲದ ಸಮಿ ಆಶ್ಚರ್ಯದಿಂದ ಮಂಗ ಮರ ಹತ್ತಿ ತಿನಿಸು ತಿನ್ನುವುದನ್ನೇ ದಿಟ್ಟಿಸಿದರು. ಬಳಿಕ ತಿನಿಸು ಪದಾರ್ಥಗಳನ್ನು ಬಹಿರಂಗವಾಗಿ ಕೊಂಡೊಯ್ಯಬಾರದು ಎಂದು ಸ್ನೇಹಿತರು ಪಾಠ ಹೇಳಿಕೊಟ್ಟರು ಎಂದು ನಗುತ್ತಾರೆ ಸಮಿ.

ಮೈಸೂರಿನ ಮಾನಸಗಂಗೋತ್ರಿಯ ಸಸ್ಯಶಾಸ್ತ್ರ ವಿಭಾಗದಲ್ಲಿ 2 ವರ್ಷದಿಂದ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಸಮಿ ಅವರು ಭಾರತವನ್ನು 'ಕಲರ್‌ಫುಲ್' ದೇಶ ಎಂದು ಬಣ್ಣಿಸುತ್ತಾರೆ.

ಮೊದಲು ಬಂದಾಗ ಭಾಷೆಯ ತೊಡಕು ಅವರನ್ನು ಅಷ್ಟಾಗಿ ಕಾಡದಿದ್ದರೂ, ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಅವರು ಉಳಿದುಕೊಂಡಿರುವ ಮನೆಯ ಕಿಟಕಿಗೆ ವೈರಿನ ಪರದೆ ಬೇಕಿತ್ತು. ಅದನ್ನು ಹುಡುಕಿಕೊಂಡು ಹಲವಾರು ಅಂಗಡಿಗಳನ್ನು ಅಲೆದರು. ಆದರೆ, ಎಲ್ಲಿಯೂ ಅವರಿಗೆ ಅದಕ್ಕೆ ಕನ್ನಡದಲ್ಲಿ ಅಥವಾ ಭಾರತೀಯ ಇಂಗ್ಲಿಷ್‌ನಲ್ಲಿ ಏನು ಹೇಳುತ್ತಾರೆ ಎಂಬುದು ತಿಳಿಯದೆ ಪೇಚಿಗೆ ಸಿಲುಕಿದರು. ಅವರು ಹೇಳುತ್ತಿದ್ದದ್ದು ಅಂಗಡಿಯವರಿಗೆ ಅರ್ಥವಾಗಲಿಲ್ಲ. ಆಂಗಿಕವಾಗಿ ತೋರಿಸಿದರೂ ಅರ್ಥವಾಗಲಿಲ್ಲ. ನಿರಾಸೆಗೊಂಡು ವಾಪಾಸಾದರಂತೆ. ಸುಮಾರು 15 ದಿನ ಪ್ರಯತ್ನಿಸಿದರೂ ಕಿಟಕಿಯ ವೈರಿನ ಪರದೆ ಸಿಗಲಿಲ್ಲ. ತನ್ನ ಸ್ನೇಹಿತೆ ಬಳಿ ಅದನ್ನು ಹೇಳಿಕೊಂಡಾಗ ಮನೆಯ ಹತ್ತಿರವೇ ಇರುವ ಅಂಗಡಿಯಿಂದ ಅದನ್ನು ತೆಗೆಸಿಕೊಟ್ಟರಂತೆ. 'ಹೋ ಇದಕ್ಕಾಗಿ ನಾನು ಎಲ್ಲೆಲ್ಲೋ ಅಲೆದೆ' ಎಂದು ನಿಟ್ಟುಸಿರು ಬಿಟ್ಟರು. ಒಂದು ಸಣ್ಣ ವಸ್ತುವನ್ನು ಕೊಳ್ಳಲು ಭಾಷೆಯ ಪ್ರಭಾವ ಎಷ್ಟಿದೆ ಎಂದು ಮನದಟ್ಟು ಮಾಡಿಕೊಂಡರು. ಉಳಿದಂತೆ ಭಾಷೆಯ ತೊಡಕು ಅವರನ್ನು ಅಷ್ಟಾಗಿ ಕಾಡಿಲ್ಲ. ಸಣ್ಣ ಸಣ್ಣ ಅಂಗಡಿಯವರು, ಆಟೊ ಡ್ರೈವರ್‌ಗಳೂ ಸಂವಹನಕ್ಕೆ ಬೇಕಾದಷ್ಟು ಇಂಗ್ಲಿಷ್ ಅನ್ನು ಕಲಿತಿದ್ದಾರೆ.

ಇಲ್ಲಿನ ಅಶುಚಿತ್ತ ಕಂಡು ಅಚ್ಚರಿ ವ್ಯಕ್ತಪಡಿಸುತ್ತಾರೆ ಸಮಿ. ಇರಾನ್‌ನಲ್ಲಿ ಸಣ್ಣ ಚಾಕೋಲೇಟ್ ಕವರ್ ಅನ್ನು ಸಹ ರಸ್ತೆಯಲ್ಲಿ ಬಿಸಾಡುವುದಿಲ್ಲ. ಚಿಕ್ಕ



ಇರಾನ್‌ನಿಂದ ಬಂದ ಸಮಿ ತಹಮತನ್

ಮಕ್ಕಳಿಗೂ ಈ ಬಗ್ಗೆ ಜಾಗೃತಿ ಇರುತ್ತದೆ. ದಾರಿಯಲ್ಲಿ ಹೋಗುವಾಗ ಏನಾದರೂ ತಿನಿಸು ತಿಂದರೆ, ಉಳಿದ ತ್ಯಾಜ್ಯವನ್ನು ಬ್ಯಾಗಿನಲ್ಲಿ ಹಾಕಿಕೊಂಡು ಕಸದ ಬುಟ್ಟಿಗೆ ಹಾಕುವ ಪದ್ಧತಿ ಇರಾನ್‌ನಲ್ಲಿ ರೂಢಿಯಾಗಿಬಿಟ್ಟಿದೆ. ಆದರೆ, ಇಲ್ಲಿ ಹಾಗಿಲ್ಲ. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಕಂಡು ಅಚ್ಚರಿಗೊಂಡಿದ್ದರು ಸಮಿ.

ಭಾರತೀಯ ಹಬ್ಬಗಳ ಆಚರಣೆ ಅವರಿಗೆ ಅಚ್ಚುಮೆಚ್ಚು. ಅದರಲ್ಲೂ ಹೋಳಿ ಹಬ್ಬ ವಿಶಿಷ್ಟವೆನಿಸಿದೆ. 'ಬಣ್ಣವನ್ನು ಒಬ್ಬರಿಗೊಬ್ಬರು ಎರಚಿಕೊಂಡು ಹಬ್ಬ ಆಚರಣೆ ನಿಜಕ್ಕೂ ರೋಮಾಂಚನಗೊಳಿಸುತ್ತದೆ ಎನ್ನುತ್ತಾರೆ ಸಮಿ. ಊಟ, ಕೊಡಗು, ಬೆಂಗಳೂರು ಸುತ್ತಿರುವ ಸಮಿ ಮೈಸೂರೇ ಇಷ್ಟ' ಎನ್ನುತ್ತಾರೆ.

ಸಂಶೋಧನೆಯೊಂದಿಗೆ ಯೋಗ ತರಬೇತಿಯನ್ನೂ ಪಡೆಯುತ್ತಿರುವ ಸಮಿ ದಿನಕ್ಕೆ ಒಂದು ಗಂಟೆ ಯೋಗಕ್ಕೆ ಮೀಸಲಿಟ್ಟಿದ್ದಾರೆ. 'ಮೈಸೂರು ಯೋಗಕ್ಕೆ ಜನಪ್ರಿಯ. ಅದರ ಪ್ರಯೋಜನ ಪಡೆಯಬೇಕು ಎಂದು ಯೋಗವನ್ನೂ ಕಲಿಯುತ್ತಿದ್ದೇನೆ. ದೇಹ ಎಷ್ಟೇ ದಣಿದಿದ್ದರೂ ಯೋಗದಿಂದ ಸದಾ ಚೈತನ್ಯದಿಂದಿರಿಸಲು ಸಾಧ್ಯ' ಎಂದು ಹೇಳುವ ಸಮಿ ಅವರಿಗೆ ಇಲ್ಲಿನ ಬಿರಿಯಾನಿ ಎಂದರೆ ಅಚ್ಚಮೆಚ್ಚು.

■ ಸುಮಾ ಬಿ.